



ಕನಾಟಕ ಸರ್ಕಾರ

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ



[ಕನಾಟಕ ಸರ್ಕಾರದ ಒಂದು ಶಾಖೆಯತ್ತ ಸಂಸ್ಥೆ]

ಕೆ.ಆರ್. ರಸ್ತೆ, ಕೋಟೆ, ಬೆಂಗಳೂರು – 560 002.


ಫೋನ್: 080-2670 0810, ಫೋನ್: 080-2670 4342.

ಇಮೇಲ್: director_bmcri@yahoo.co.in ಅಂತರಾಳ: www.bmcri.org

ಅಂಗ ರಚನಾ ಶಾಸ್ತ್ರ ವಿಭಾಗ

ದಿನಾಂಕ:

ಗೆ,



ಮಾನ್ಯರೆ,

ವೈದ್ಯಕೀಯ ಶಿಕ್ಷಣ ಬೋಧನೆಗೆ ಹಾಗೂ ಸಂಶೋಧನಾ ಕಾರ್ಯಕ್ರಮಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಂಗ ರಚನಾ ಶಾಸ್ತ್ರ ವಿಭಾಗಕ್ಕೆ ಮರಣ ನಂತರ ದೇಹದಾನವನ್ನು ಮಾಡಲು ದಿನಾಂಕ ರಂದು ಹೋರಿರುವ ವಿಚಾರ ಶಾಖೆಗೆ ಯಾದುದು.

ನಿಮ್ಮ ದೇಹದಾನ ನೋಂದಣಿ ಸಂಖ್ಯೆ: ಆಗಿರುತ್ತದೆ.

ನಿಮ್ಮ ದೇಹದಾನವನ್ನು ಬಹಳ ಗೌರವಮೂರ್ಖಕವಾಗಿ ಒಮ್ಮೆತ್ತೇವೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ತಾವು ಈ ರೀತಿಯ ಸೇವೆ ಸಲ್ಲಿಸಲು ಮುಂದೆ ಬಂದಿರುವುದು ನಿಜಕ್ಕೂ ನಿಮ್ಮ ವೈದ್ಯಕೀಯ ಸ್ವರಣೀಯವಾದುದು. ನಿಮ್ಮ ಕುಟುಂಬ ವರ್ಗದವರಿಗೆ ಹಾಗೂ ತಮಗೆ ಆರೋಗ್ಯ ಭಾಗ್ಯ ನೀಡುವಲ್ಲಿ, ದೀಪಾಲಿ ಸುಖ ಜೀವನಕ್ಕೆ ಮತ್ತು ನೆಮ್ಮೆದಿ ಬಾಳ್ಳಿಗೆ ತಮ್ಮ ಇಚ್ಛಾಪೂರ್ವಕವಾದ ಆಶೀರ್ವಾದವನ್ನು ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಈ ಕೆಳಕಂಡ ಅಧಿಕಾರಿಗಳನ್ನು ತಾವಾಗಲೀ ಅಥವಾ ತಮ್ಮ ಸಂಬಂಧಿಕರಾಗಲೀ ಸಂಪರ್ಕ ಸಬರುದೆಂದು ಹೋರಲಾಗಿದೆ.

- ನಿರ್ದೇಶಕರು ಮತ್ತು ಡೀನ್, ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ದೂರವಾಣಿ ಸಂಖ್ಯೆ: 080 – 26704342, 26700810, 26701529.
- ಅಧೀಕ್ಷಕರು, ವಿಕೋರಿಯಾ ಆಸ್ತ್ರೆ, ಬೆಂಗಳೂರು- ದೂರವಾಣಿ ಸಂಖ್ಯೆ: 080 – 26703320.

3. ಸ್ಥಾನೀಯ ವೈದ್ಯಾಧಿಕಾರಿಗಳು, ಬೆಂಗಳೂರು- ದೂರವಾಣಿ ಸಂಖ್ಯೆ: 080 - 26701150, 26703320.
4. ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಅನಾಟಮಿ ವಿಭಾಗ, ಬೆಂಗಳೂರು- ದೂರವಾಣಿ ಸಂಖ್ಯೆ: 080 - 26701529 ಅಂತರಿಕ ದೂರವಾಣಿ ಸಂಖ್ಯೆ (26) ಅಥವಾ 26704342.
5. ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ವಿಧಿವೈದ್ಯ ಶಾಸ್ತ್ರ ವಿಭಾಗ, ವಿಕ್ಲೋರಿಯಾ ಆಸ್ಟ್ರೇಟ್, ಬೆಂಗಳೂರು- ದೂರವಾಣಿ ಸಂಖ್ಯೆ: 080 - 26701150 ಮತ್ತು 22917844 ಅಂತರಿಕ ದೂರವಾಣಿ ಸಂಖ್ಯೆ: 080 217, 218.

ದಯವಿಟ್ಟು ಈ ಕೆಳಕಂಡ ನಮೂನೆಗಳನ್ನು ಭರ್ತಿ ಮಾಡಿ ಲಗತ್ತಿಸುವುದು.

- ನಮೂನೆ I ದೇಹದಾನಿಗಳ ಅಜ್ಞ.
- ನಮೂನೆ II ದೇಹದಾನಿಗಳ ವಿವರಗಳು.
- ನಮೂನೆ III ಹತ್ತಿರ ಸಂಬಂಧಿಕರ :ನ್ಯಾಯಯುತ ಪೋಷಕರ ಒಟ್ಟಿಗೆ : ಅನಾಕ್ಷೇಪಣಾ ಪತ್ರ.

ಭರ್ತಿ ಮಾಡಿದ ಈ ಮೇಲಿನ ನಮೂನೆಗಳನ್ನು ಅಂಚೆ: ಸ್ವಾಹಾರ್ಥ ಮೂಲಕ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು, ಅನಾಟಮಿ ವಿಭಾಗ, ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು-560002, ದೂರವಾಣಿ ಸಂಖ್ಯೆ: 26704342: 25701529 ಅಂತರಿಕ ದೂರವಾಣಿ ಸಂಖ್ಯೆ (26) ಇವರಿಗೆ ಸಲ್ಲಿಸುವುದು ಹಾಗೂ ಒಂದು ಪ್ರತಿಯನ್ನು ತಮ್ಮೊಂದಿಗೆ ಇಟ್ಟಿಕೊಳ್ಳುವುದು. ಈ ಸಂಸ್ಥೆಯಿಂದ ನೀಡಿದ ಗುರುತಿನ ಚೀಟಿ (ವ್ಯಾಲೆಟ್ ಕಾರ್ಡ್) ಯನ್ನು ತಾವು “ದೇಹದಾನಿ” ಎಂದು ಗುರುತಿಸಿಕೊಳ್ಳಲು ಸದಾ ತಮ್ಮೊಂದಿಗೆ ಇಟ್ಟಿಕೊಳ್ಳುವುದು.

ದಯವಿಟ್ಟು ಮುಂಚಿತವಾಗಿ ಅನುಮತಿ ಪಡೆದು ಇನ್ನೇನಾದರೂ ಹೆಚ್ಚಿನ ವಿವರಗಳು ಬೇಕಾದಲ್ಲಿ ಕಟ್ಟೇರಿ ವೇಳೆಯಲ್ಲಿ ಸಂಬಂಧಪಟ್ಟ ವಿಭಾಗದ ಸಿಬ್ಬಂದಿಯವರನ್ನು ಖುದಾಗಿ ಸಂಪರ್ಕಿಸಿ ತಿಳಿಯಬಹುದಾಗಿದೆ. ಅಥವಾ ಪತ್ರ ವ್ಯವಹಾರದ ಮೂಲಕ ತಿಳಿಯಬಹುದಾಗಿದೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು,
ಅನಾಟಮಿ ವಿಭಾಗ,
ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ
ಮತ್ತು ಸಂಶೋಧನಾ ಸಂಸ್ಥೆ,
ಬೆಂಗಳೂರು.

ನಮೂನೆ-I

ದಾನಿಗಳ ಅರ್ಜಿ ನಮೂನೆ

ನೋಂದಣಿ ಸಂಖ್ಯೆ: (ಸಂಸ್ಥೆಯಿಂದ ನೋಂದಣಿ ಸಂಖ್ಯೆ ನೀಡಲಾಗುವುದು)

ಗೆ,

ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರು,
ಅಂಗರಚನಾ ಶಾಸ್ತ್ರ ವಿಭಾಗ,
ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ
ಮತ್ತು ಸಂಶೋಧನಾ ಸಂಸ್ಥೆ, ಕೋಟೆ, ಕೆ.ಆರ್. ರಸ್ತೆ.
ಬೆಂಗಳೂರು.

ಮಾನ್ಯರೆ,

ವೈದ್ಯಕೀಯ ಶಿಕ್ಷಣ ಭೋದನೆ ಹಾಗೂ ಸಂಶೋಧನಾ ಕಾರ್ಯದ ಉದ್ದೇಶಕ್ಕಾಗಿ ಬೆಂಗಳೂರು
ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ನನ್ನ
ಮರಣದ ನಂತರ ನನ್ನ ಮೃತ ದೇಹವನ್ನು (ವೈದ್ಯಕೀಯವಾಗಿ ಒಪ್ಪಿದರೆ) ದಾನವಾಗಿ ಕೊಡಲು
ಶ್ರೀ/ಶ್ರೀಮತಿ: ಇವರ
ಮಗ /ಮಗಳಾದ ದಿನಾಂಕ. ರಂದು ಜನಿಸಿದ (..... ವರ್ಷಗಳ)
ಆದ ಈ ಕೆಳ ಸಹಿ ಮಾಡಿರುವ ಶ್ರೀ/ಶ್ರೀಮತಿ:
ನಾನು ಮನಃ ಮೂರ್ವಕವಾಗಿ ಒಪ್ಪಿರುತ್ತೇನೆ.

ಈ ನಮೂನೆ I ಬರದ ರೂಪದಲ್ಲಿ ಕೊಡುವಾಗ ನಾನು ಮಾನಸಿಕವಾಗಿ ಉತ್ತಮ ಆರೋಗ್ಯ
ಹೊಂದಿದ್ದು, ಮಾನವ ಜಗತ್ತಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ನನ್ನ ದೇಹವನ್ನು
ಸ್ವಾಜ್ಯಾಯಿಂದ ದಾನಮಾಡಲು ಒಪ್ಪಿರುತ್ತೇನಂದು ಈ ಮೂಲಕ ಘೋಷಿಸುತ್ತೇನೆ. ನಾನು ನನ್ನ ದೇಹ
ದಾನವನ್ನು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕಾರ್ಯಕ್ಕೆ ಬಳಕೆಯಾಗಲಿ ಎಂಬ ಉದ್ದೇಶದಿಂದ
ಯಾವುದೇ ತಕರಾರುಗಳಿಲ್ಲವೆಂದು ಅಧ್ಯುಸಿಕೊಂಡಿರುತ್ತೇನೆ. ಈ ದಾನವು ಯಾವುದೇ ತರಹ
ಲಾಭಗಳಿಕೆಯಿಂದ ಕೂಡಿದ್ದಲ್ಲವೆಂದು ದೃಢಪಡಿಸುತ್ತೇನೆ. ದೇಹವನ್ನು ದಾನಮಾಡುವಲ್ಲಿ ಬೆಂಗಳೂರು
ವೈದ್ಯಕೀಯ ಮಹಾ ವಿದ್ಯಾಲಯ ವಿಧಿಸುವ ಯಾವುದೇ ಷರತ್ತನ್ನು ಉಲ್ಲಂಘಿಸುವುದಿಲ್ಲ. ಈ ಸ್ವಾಜ್ಯಾಯಿ
ದೇಹ ದಾನವು ಅಂಗರಚನಾ ಶಾಸ್ತ್ರ ನಿಯಮ (ತಿದ್ದುಪಡಿ) 1988 ರ ಪರಿಮಿತಿಯಲ್ಲಿ ಅನುಮತಿಸಲಾಗಿದೆ
ಎಂದು ತಿಳಿಯಲಿಚ್ಚಿಸುತ್ತೇನೆ.

ಇಲ್ಲಿಯವರೆಗೆ ದೇಹದಾನ ಮಾಡುವಲ್ಲಿ ಯಾವ ವೈದ್ಯಕೀಯ ಸಂಸ್ಥೆಗಾಗಲಿ ಅಥವಾ ಬೇರೆ
ವಜೆನ್ನಿಯವರಿಗಾಗಲಿ ಯಾವುದೇ ರೀತಿಯ ಘೋಷಣೆಯನ್ನು ಮಾಡಿಲ್ಲವೆಂದು ದೃಢಿಕರಿಸುತ್ತೇನೆ.


ಈಗಾಗಲೇ ನಾನು ನನ್ನ ಕಣ್ಣಗಳನ್ನು ದಾನ ಮಾಡಿದ್ದೇನೆ: ಮಾಡಿಲ್ಲ (ದಾನ ಮಾಡಿದ್ದರೆ ನೇತ್ರ
ಸಂಗ್ರಹಣಾ ಸಂಸ್ಥೆಯ ಮೂರ್ವ ವಿವರಗಳನ್ನು ದಯವಿಟ್ಟು ನೀಡುವುದು)

ನಾನು ನನ್ನ ಹತ್ತಿರದ ಸಂಬಂಧಿಗಳಲ್ಲಿ ದೇಹದಾನ ಮಾಡುವ ವಿಚಾರವನ್ನು ಪ್ರಸ್ತಾಪಿಸಿರುತ್ತೇನೆ. ಈ ಬಗ್ಗೆ ಅವರು ಅನಾಕ್ಷೇಪಣಾ ಪತ್ರ ನೀಡಿದ್ದು, ಅದನ್ನು ವಿವರಗಳೊಂದಿಗೆ ಈ ಪತ್ರದೊಡನೆ ಲಗತ್ತಿಸಿದ್ದೇನೆ. ನನ್ನ ಮರಣದ ನಂತರ ನನ್ನ ಎಲ್ಲಾ ಸಂಬಂಧಿಕರಿಗೂ ಶವ ಸಂಸಾರದ ಆಚಾರವಿಚಾರಗಳೆಲ್ಲ ಮುಗಿದ ನಂತರ ಬೆಂಗಳೂರು ವೃದ್ಧಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಮೃತ ದೇಹವನ್ನು ತಕ್ಷಣ ಹಸ್ತಾಂತರಿಸಲು ತಿಳಿಸಿರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ನಂಬುಗೆಯ,

(ದೇಹದಾನಿಗಳ ಸಹಿ)
ಹೆಸರು ಮತ್ತು ವಿಳಾಸ



ಸಾಕ್ಷಿಗಳು:

1. ದಾನಿಗಳ ಸಂಗಡ ಇರುವ ಸಂಬಂಧ

ಸಹಿ

ಹೆಸರು ಮತ್ತು ವಿಳಾಸ

.....
.....
.....
.....

2. ದಾನಿಗಳ ಸಂಗಡ ಇರುವ ಸಂಬಂಧ

ಸಹಿ

ಹೆಸರು ಮತ್ತು ವಿಳಾಸ

.....
.....
.....
.....

ನಮೂನೆ-II

ದೇಹದಾನಿಗಳ ವರಗಳು

ನೋಂದಣಿ ಸಂಖ್ಯೆ:		ದಿನಾಂಕ:
1.	ದೇಹದಾನಿಗಳ ಹೆಸರು	
2.	ಲಿಂಗ	ಪುರುಷ / ಸ್ತ್ರೀ
3.	ವಯಸ್ಸು	
4.	ಎರಡು ಗುರುತಿನ ಚಿಹ್ನೆಗಳು	1) 2)
5.	ವೈವಾಹಿಕ ಸ್ಥಿತಿ	ವಿವಾಹಿತ / ಅವಿವಾಹಿತ
6.	ಶೈಕ್ಷಣಿಕ ವಿದ್ಯಾರ್ಥಿತೆ	
7.	ಉದ್ಯೋಗ ವರಗಳು: ಉದ್ಯೋಗ / ನಿರುದ್ಯೋಗ / ಮನೆಯೊಡತಿ / ನಿವೃತ್ತಿ / ಸ್ವಾ ಉದ್ಯೋಗ.	
8.	ದೇಹದಾನಕ್ಕಾಗಿ ಮಾಹಿತಿ ಕೊಟ್ಟವರೆ ವಿವರ.	
9.	ಪದನಾಮ ಮತ್ತು ಕಣೆರಿ ವಿಳಾಸ ದೂರವಾಣಿ ಸಂಖ್ಯೆ:	
10.	ಈಗಿನ ವಾಸಸ್ಥಾನದ ವಿಳಾಸ ಮತ್ತು ದೂರವಾಣಿ ಸಂಖ್ಯೆ:	
11.	ಖಾಯಂ ವಾಸಸ್ಥಾನದ ವಿಳಾಸ ಮತ್ತು ದೂರವಾಣಿ ಸಂಖ್ಯೆ (ಈಗಿನ ವಿಳಾಸ ಹೊರತು ಪಡಿಸಿ ಬೇರೆ ಕಡೆ ಇದ್ದಲ್ಲಿ)	
ದಯವಿಟ್ಟು ಇತ್ತೀಚಿಗಿನ 2 ಪಾಸ್ ಮೋಟ್‌ ಅಳತೆಯ ಮತ್ತು 2 ಸ್ಕ್ಯಾಂಪ್ ಅಳತೆಯ ಭಾವಚಿತ್ರಗಳನ್ನು ಒದಗಿಸುವುದು.		
ದೇಹದಾನಿಗಳ ಸಹಿ		

ನಮೂನೆ-III

ಒಪ್ಪಿಗೆ/ಅನಾಕ್ಷೇಪಣಾ ಪ್ರಮಾಣ ಪತ್ರ

ದಿನಾಂಕ:

ಈ ಕೆಳಕಂಡವರಿಂದ ಒಂದು ಅಥವಾ ಹೆಚ್ಚಿಗೆ ಪ್ರಮಾಣ ಪತ್ರಗಳನ್ನು ವಿಶೇಷವಾಗಿ ಉತ್ಪತ್ತಿ ಮಾಡಿರುವ ನಾನು/ನಾವು ಪ್ರತ್ಯೇಕವಾಗಿ ಈ ಕೆಳಕಂಡಂತೆ ಫೋಜಿಸುವುದೇನೆಂದರೆ:-

- ಮೃತರ ಹತ್ತಿರ ಸಂಬಂಧಿಕರು (ಸಂಬಂಧಪಟ್ಟಂತೆ).
- ಹೆಂಡತಿ/ಗಂಡ/ಮಗ/ಮಗಳು/ಮೋಷಕರು/ನ್ಯಾಯಿಯುತ ಸಂಬಂಧಿಕರು.

ಕೆಳ ಸಹಿ ಮಾಡಿರುವ ನಾನು/ನಾವು ಪ್ರತ್ಯೇಕವಾಗಿ ಈ ಕೆಳಕಂಡಂತೆ ಫೋಜಿಸುವುದೇನೆಂದರೆ:-

ಈ ದೇಹದಾನಕ್ಕೆ ಯಾವುದೇ ತರಹದ ಆಕ್ಷೇಪಣೆಯು ನನಗೆ/ನಮಗೆ ಇಲ್ಲ.

ನಾನು/ನಾವು ದೇಹದಾನಿಗಳ ಇಚ್ಛೆಯಂತೆ ಬೆಂಗಳೂರು ವ್ಯೇದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ನನ್ನ ಮರಣದ ನಂತರ ಮುಂಚಿತವಾಗಿ ತಿಳಿಸಿ ಮೃತ ದೇಹವನ್ನು ಸಾಗಿಸಲು ಒಪ್ಪಿರುತ್ತೇನೆ/ವೆ.

ದೇಹದಾನಿಗಳ ನೋಂದಣಿ ಸಂಖ್ಯೆ:
(ಸಂಸ್ಥೆಯಿಂದ ನೀಡಲ್ಪಡುವ)

ದಿನಾಂಕ:

ಸಹಿ.

ಸ್ಥಳ:

ಸಹಿ ಮಾಡಿರುವ ದೇಹದಾನಿಗಳ ಹತ್ತಿರ ಸಂಬಂಧಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಘ್ಯಾಸ್ ಸಂಖ್ಯೆ: ನಮೂದಿಸುವುದು.

ದೇಹದಾನದ ಬಗ್ಗೆ ಮಾಹಿತಿಗಳು:

ಅಂಗರಚನಾ ಶಾಸ್ತ್ರ ವಿಭಾಗ
ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು.
ದೂರವಾಣಿ ಸಂಖ್ಯೆ : 080 26704342/26700810/26701529.

ಮರಣ ನಂತರ 6 ರಿಂದ 8 ಗಂಟೆಗಳ ನಂತರ ಮೃತದೇಹವು ಕೊಳೆಯಲು ಪ್ರಾರಂಭವಾಗುತ್ತದೆ. 24 ಗಂಟೆಗಳ ನಂತರ ಮೃತದೇಹವು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉಪಯೋಗಕ್ಕಾಗಿ ಸೀಮಿತವಾಗಿರುತ್ತದೆ. ಆದ್ದರಿಂದ ಮೃತರ ಕುಟುಂಬ ವರ್ಗದವರು/ಹತ್ತಿರ ಸಂಬಂಧಿಗಳು/ ಸೈಂಹಿಕರುಗಳು ಈ ವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಮೃತದೇಹವನ್ನು 8 ರಿಂದ 10 ಗಂಟೆಯೊಳಗೆ ಕಳುಹಿಸಿರ್ಹೇಕೆಂದು ಏನಂತಿ. ನಾವು ರಾಸಾಯನಿಕ ವಸ್ತುವನ್ನು ಚುಚ್ಚುಮಾಡಿನ ಮುಖಾಂತರ ಮೃತ ದೇಹಕ್ಕೆ ನೀಡಿ ಅದನ್ನು ಕಡೆದಂತೆ ಸಂಸ್ಥರಿಸಿ ಇಡುತ್ತೇವೆ. ಈ ಮಹಾ ವಿದ್ಯಾಲಯವು ಸ್ವಜಿಷ್ಟವಾಗಿ ದಾನ ಮಾಡುವ ಮೃತದೇಹವನ್ನು ಮಾತ್ರ ಸ್ವೀಕರಿಸುವುದೇ ಹೋರತು, ಯಾವುದೇ ಮೂಲಕ ಪರಿಸರ ಪ್ರರೂಪದಲ್ಲಿ ಮೃತದೇಹವನ್ನು ಪಡೆಯುತ್ತಿಲ್ಲ. ಮೃತದೇಹವನ್ನು ಈ ವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9.00 ರಿಂದ 4.00 ಗಂಟೆಯೊಳಗೆ ತಂದೊಪ್ಪಿಸಬಹುದೆ. ಮೃತ ದೇಹವನ್ನು ಕಚೇರಿ ವೇಳೆ ನಂತರ ಅಂದರೆ ಸಂಜೆ 4.00 ರಿಂದ ನಂತರ ಬೆಳಗ್ಗೆ 9.00 ಗಂಟೆಯವರೆಗೆ ಈ ವಿದ್ಯಾಲಯಕ್ಕೆ ಹೊಂದಿಕೊಂಡಿರುವ ವಿಕ್ಲೋರಿಯಾ ಅಸ್ತ್ರೀಯ ವಿಧಿವೈದ್ಯಶಾಸ್ತ್ರ ವಿಭಾಗ(ಮಾರ್ಚರಿ)ಕ್ಕೆ ಒಪ್ಪಿಸುವುದು.

ಮೃತ ದೇಹದೊಂದಿಗೆ ಈ ಕೆಳಗಿನ ದಾಖಲೆಗಳನ್ನು ತರುವುದು.

1. ರಿಜಿಸ್ಟ್ರೇಷನ್ ಮೆಡಿಕಲ್ ಪ್ರಾಕ್ಟೀಷನ್‌ ಇವರಿಂದ ಪಡೆದ ಮರಣ ದೃಢೀಕರಣ ಪತ್ರ.
2. ಮೃತದೇಹದಾನಕ್ಕೆ ನೋಂದಣಿಗಾಗಿ ಅಜೆಂಟ ಸಲ್ಲಿಸುವಾಗ ಒಪ್ಪಿಗೆ ಪತ್ರ/ಅನಾಕ್ಸೇಪಣಾ ಪತ್ರ, ನೀಡದಿಧ್ಯ ಪ್ರಕಾರ ಕುಟುಂಬ ಸದಸ್ಯರು/ ಹತ್ತಿರದ ಸಂಬಂಧಿಕರು/ ಮೋಷಕರು ಅದನ್ನು ಈ ಸಮಯದಲ್ಲಿ ನೀಡಬೇಕು.

ದಾನಿಗಳು ನೇತ್ರದಾನ ಮಾಡಿದ್ದಲ್ಲಿ, ಮರಣಾನಂತರ 2 ರಿಂದ 4 ಗಂಟೆಯೊಳಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ನೇತ್ರಗಳನ್ನು ತೆಗಿಸಬೇಕು. ನಂತರ ಈ ವಿದ್ಯಾಲಯದ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ದೇಹವನ್ನು ತಂದೊಪ್ಪಿಸುವುದು.

ಸೂಚನೆ: ಕನಾರ್ಟಕ ಅನಾಟಮಿ (ತಿದ್ದುಪಡಿ) 1957 ಮತ್ತು 1998 ರ ನಿಯಮದಡಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಉದ್ದೇಶಕ್ಕಾಗಿ ಯಾವುದೇ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ವ-ಇಚ್ಛೆ ದೇಹದಾನಕ್ಕೆ ಘನ ಸರ್ಕಾರವು ಅನುಮತಿಯನ್ನು ನೀಡಿರುತ್ತದೆ.